



VI Semester B.Com. Degree Examination, May/June - 2025

(NEP Scheme F + R)

COMMERCE

Investment Management

Paper : Elective - 2



Time : 2½ Hours

Maximum Marks : 60

Instructions :

Answers should be written in either in English or in Kannada.

SECTION - A

ವಿಭಾಗ - ಎ

Answer any Five sub-questions. Each question carries 2 marks. (5×2=10)

ಯಾವುದೇ ಐದು ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ ಪ್ರಶ್ನೆಯು 2 ಅಂಕಗಳನ್ನು ಹೊಂದಿರುತ್ತದೆ.

1. a) What are Attributes of Investment ?
ಹೂಡಿಕೆಯ ಗುಣಲಕ್ಷಣಗಳು ಎಂದರೇನು ?
- b) What is speculation ?
ಊಹಿಸು ಎಂದರೇನು ?
- c) Give the meaning of Global economy.
ಜಾಗತಿಕ ಆರ್ಥಿಕತೆಯ ಅರ್ಥವನ್ನು ತಿಳಿಸಿ.
- d) Define Risk.
ಅಪಾಯವನ್ನು ವ್ಯಾಖ್ಯಾನಿಸಿ.
- e) Mention any four types of charts.
ಯಾವುದಾದರೂ ನಾಲ್ಕು ರೀತಿಯ ನಕಾಶೆಗಳನ್ನು ಉಲ್ಲೇಖಿಸಿ.
- f) Expand OTC and ROI.
ಒಟಿಸಿ ಮತ್ತು ಆರ್‌ಒಐ ಯನ್ನು ವಿಸ್ತರಿಸಿ.
- g) What is portfolio management ?
ಕರ ಸಂಪುಟ ನಿರ್ವಹಣೆ ಎಂದರೇನು ?

[P.T.O.]

**SECTION - B**

ವಿಭಾಗ - ಬಿ

Answer any Three questions. Each question carries 4 marks. (3×4=12)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 4 ಅಂಕಗಳನ್ನು ಹೊಂದಿರುತ್ತದೆ.

2. Explain the types of speculator.
ಸಟ್ಟ ವ್ಯಾಪಾರಿಗಳ ವಿಧಗಳನ್ನು ತಿಳಿಸಿ.
3. What are the Characteristics of equity shares?
ಸಾಮಾನ್ಯ ಷೇರುಗಳ ಲಕ್ಷಣಗಳನ್ನು ತಿಳಿಸಿ.
4. From the following details comment on the performance of funds as per sharpe index.
ಶಾರ್ಪ್ ಸೂಚ್ಯಂಕದ ಪ್ರಕಾರ ನಿಧಿಗಳ ಕಾರ್ಯಕ್ಷಮತೆಯ ಕುರಿತು ಈ ಕೆಳಗಿನ ವಿವರಗಳಿಂದ ಕಾಮೆಂಟ್ ಮಾಡಿ.

Fund ನಿಧಿ	Return (percent) ಲಾಭ (ಶೇಕಡಾ)	Standard Deviation (percent) ಪ್ರಮಾಣಿತ ವಿಚಲನ ಶೇಕಡಾ	Beta ಬೀಟಾ
A	12	18	0.7
B	19	25	1.3
C	15	20	1.0

The risk free rate of return is 7%

ಅಪಾಯ ಮುಕ್ತ ಲಾಭದ ದರ 7%

5. Mention the types of market indicators.
ಮಾರುಕಟ್ಟೆ ಸೂಚಕಗಳ ಪ್ರಕಾರಗಳನ್ನು ಸೂಚಿಸಿ.
6. What are the components of systematic risk?
ವ್ಯವಸ್ಥಿತ ಅಪಾಯಗಳು ಅಂಶಗಳು ಯಾವುವು.

SECTION - C

ವಿಭಾಗ - ಸಿ

Answer any Three questions. Each question carries 10 marks. (3×10=30)

ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆ 10 ಅಂಕಗಳನ್ನು ಹೊಂದಿರುತ್ತದೆ.

7. Explain the differences between investment and speculation.
ಹೂಡಿಕೆ ಮತ್ತು ಸಟ್ಟಾ ವ್ಯಾಪಾರದ ನಡುವಿನ ವ್ಯತ್ಯಾಸಗಳನ್ನು ವಿವರಿಸಿ.



8. Calculate the expected return and the standard deviation of return for a stock having the following probabilities distribution of returns.

ಕೆಳಗಿನ ಸಂಭವನೀಯತೆಗಳು ಮತ್ತು ಆದಾಯದ ವಿತರಣೆಯನ್ನು ಹೊಂದಿರುವ ಸ್ಟಾಕ್‌ಗೆ ನಿರೀಕ್ಷಿತ ಲಾಭ ಮತ್ತು ಆದಾಯದ ಪ್ರಮಾಣಿತ ವಿಚಲನವನ್ನು ಲೆಕ್ಕಾಚಾರ ಮಾಡಿ.

Possible return (percent) ಸಂಭಾವ್ಯ ಲಾಭ (ಶೇಕಡಾ)	Probabilities of occurrence ಸಂಭವಿಸುವ ಸಂಭವನೀಯತೆಗಳು
-4.17	0.1
0.00	0.1
4.17	0.2
8.33	0.3
12.50	0.2
16.67	0.1

9. Explain the types of charts.
ಚಾರ್ಟ್‌ಗಳ ಪ್ರಕಾರಗಳನ್ನು ವಿವರಿಸಿ.
10. Explain the types of preference shares.
ಆದ್ಯತೆಯ ಷೇರುಗಳ ಪ್ರಕಾರಗಳನ್ನು ವಿವರಿಸಿ.
11. Explain the need and benefits of portfolio management.
ಕರ ಸಂಪುಟ ನಿರ್ವಹಣೆ ಅಗತ್ಯ ಮತ್ತು ಪ್ರಯೋಜನಗಳನ್ನು ವಿವರಿಸಿ.

SECTION - D

ವಿಭಾಗ - ಡಿ

Answer any One of the following question. The question carries 8 marks.

(1×8=8)

ಕೆಳಗಿನ ಯಾವುದೇ ಒಂದು ಪ್ರಶ್ನೆಗೆ ಉತ್ತರಿಸಿ. ಪ್ರಶ್ನೆಯು 8 ಅಂಕಗಳನ್ನು ಹೊಂದಿರುತ್ತದೆ.

12. a) Explain the investment goals.

ಹೂಡಿಕೆಯ ಗುರಿಗಳನ್ನು ವಿವರಿಸಿ.

(OR/ಅಥವಾ)

- b) Explain the objectives of Portfolio management.

ಕರ ಸಂಪುಟ ನಿರ್ವಹಣೆ ಉದ್ದೇಶಗಳನ್ನು ವಿವರಿಸಿ.